

ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ

1. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 151.
2. **Ref.:** Shri Purandara Dasara Sahitya Part – 6, Sankeerna Sangraha, edited by Shri Betageri Krishna Sharma and Shri Bengeri Huchha Rayaru, page No. 51.
3. **Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao, page No. 57.
4. **Ref.:** Samagra Dasa Sahitya, Samputa 3.1 published by Kannada & Culture Dept, Govt of Karnataka, Bengaluru, page No. 11.
5. **Note:** Lyrics mentioned without highlights are as per Ref. 1. The wordings in Ref. 2 are same as in Ref. 1 except very few and very minor differences which are not considered here. The wordings in Ref. 3 are same as in Ref. 1 except few differences which are given yellow highlights.
6. **Note:** Singer has followed the wordings as in Ref. 3.
7. **Note:** Ankita is different in these books. We have considered Ref.1 & Ref. 2 as standard and taken that Ankita for listing.

ರಾಗ: ಕಲ್ಯಾಣಿ

ತಾಳ: ಅಟ

ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ

ಒಂದೇ ನಾಮವು ಸಾಲದೆ || ಪ ||

ಒಂದೇ ನಾಮವು ಭವ ಬಂಧನ ಬಿಡಿಸುವು-

ದೆಂದು ವೇದಂಗಳಾನಂದದಿ ಸ್ತುತಿಸುವ || ಅಪ ||

(ಶ್ರುತಿಗಳು ಆನಂದದಿ)

ಉಭಯ ರಾಯರು ಸೇರಿ ಮುದದಿ ಲೆತ್ತವನಾಡಿ

(ಸಮ್ಮತದಿ)

ಸಭೆಯೊಳು ಧರ್ಮಜ ಸತಿಯ ಸೋಲೆ

ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು

ಇಭರಾಜ ಗಮನೆಗಕ್ಷಯ ವಸ್ತ್ರವನಿತ್ತ || ೧ ||

(ಅಂಬುಜಾಕ್ಷಿಗಕ್ಷಯ ವಸ್ತ್ರವನಿತ್ತಂಥ)

ಹಿಂದೊಬ್ಬ ಋಷಿಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ || ೨ ||

ಕಾಶಿಯ ಪುರದೊಳು ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿರಲನ್ನ || ೩ ||

(ಸಿರಿ ಪುರಂದರ ವಿರಲನ)

ಕಥಾ ಪದಗಳ ಅರ್ಥ ಮತ್ತು ಟಿಪ್ಪಣಿ:

ದಾಸರಿಗೆ ಒಂದೇ ನಾಮವು ಸದ್ಗತಿಗೆ ಸಾಧನವೆಂಬುದರ ನಿಶ್ಚಿತ ಕಲ್ಪನೆಯಾದುದು ಈ ಹಾಡಿನಲ್ಲಿ ಪ್ರಕಟವಾಗಿದೆ.

ಉಭಯ ರಾಯರು - ಪಾಂಡವರೂ ಕೌರವರೂ.

ಲೆತ್ತ - ಪಗಡೆ.

ಇಭರಾಜಗಮನೆ = ಗಜಗಮನೆ = ದ್ರೌಪದಿ

ಋಷಿಪುತ್ರ = ಅಜಾಮಿಳ

ಹಿಂದೊಬ್ಬ... - ಅಜಾಮಿಳನ ಕಥೆ. ಅಜಾಮಿಳನು ಕಾನ್ಯಕುಬ್ಜದ ಬ್ರಾಹ್ಮಣನಾಗಿದ್ದನೆಂದೂ, ದುರಾಚಾರಿಯಾಗಿ ತೊಂದರೆಗೆ ಸಿಕ್ಕು ಸಾವಿನ ಸಮಯದಲ್ಲಿ ತನ್ನ ಮಗನನ್ನು (ನಾರಾಯಣ ಎಂಬ ಹೆಸರಿನವನನ್ನು) ಕರೆಯಲು ನಾರಾಯಣನು ಒಲಿದು ಮುಕ್ತಿಯನ್ನು ಕೊಟ್ಟನೆಂದು ಕಥೆ. 'ನಾರಗ' ಎನ್ನುವುದು 'ನಾರಾಯಣ' ಎಂಬ ಮಾತಿನ ರೂಪಾಂತರವೆಂದು ಹೇಳುತ್ತಾರೆ. 'ನಾರಣ' ಎಂದೂ ಪಾಠವಿದೆ.

ದಂದುಗ = ಕಷ್ಟ

ಕಾಶಿಯ ಪುರದೊಳು ಈಶ - ಬ್ರಹ್ಮನ ಐದು ತಲೆಗಳಲ್ಲಿ ಒಂದನ್ನು ಚಿವುಟಿ ಹಾಕಿ ಬ್ರಹ್ಮಹತ್ಯಾ ದೋಷಕ್ಕೆ ಗುರಿಯಾದ ಈಶ್ವರನು ಕಾಶಿಯಲ್ಲಿ ಬಿಂದುಮಾಧವನ ಸೇವೆ ಮಾಡಿ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾಗಿ, ಸಂತೋಷದಿಂದ ಹರಿಯ ಹಿರಿಮೆಯನ್ನು ಹಾಡಿ ಹೊಗಳಿದನೆಂದೂ ತನ್ನ ಹೆಂಡತಿಯಾದ ಪಾರ್ವತಿಗೆ

ರಾಮನೆಂಬ ಒಂದು ನಾಮವು ಸಹಸ್ರನಾಮಗಳಿಗೆ ಸಮನಾದುದೆಂದು ('ಸಹಸ್ರನಾಮ ತತ್ತ್ವಲ್ಯಂ ರಾಮನಾಮ') ಹೇಳಿದನೆಂದೂ ಹಿನ್ನೆಲೆಯ ಕಥೆ.

Classification: Keerthane

Ankita: purandara vittala

Location: NA

Category: Sankeerna, Nama Smarane, Nama Mahatme,

Sub-Category: Krishna, smarane, ajamila, bhava, veda, dharma, pandava, kourava, draupadi, Akshaya, vastra, rushi, putra, anumana, Narayana, bhaya, kashi, rama, shiva, brahma, patni, Parvati,

Pravachana: NA

Explanation: NA